

ಸರ್ವೋಚ್ಚ ನ್ಯಾಯಾಲಯ

ಸನ್ಧಾನ್ ನ್ಯಾಯಮೂತ್ತಿ ಅಭಯ್ ಮನೋಹರ್ ಸಪ್ತೇ

ಹಾಗೂ

ಸನ್ಧಾನ್ ನ್ಯಾಯಮೂತ್ತಿ ಇಂದು ಮರ್ಚಿತ್ತ

ಮಹಾದೇವಪ್ಪ - ವಿರುದ್ಧ - ಕನಾರಟಕ ರಾಜ್ಯವನ್ನ ಪ್ರತಿನಿಧಿಸಿ ಪಜ್ಜಿಕ್ ಪ್ರಾಸಿಕ್ಲೋಟರ್

ಕ್ರಿಮಿನಲ್ ಅಪೀಲು ಸಂಖ್ಯೆ: 1261/2008, ದಿನಾಂಕ: 7ನೇ ಜನವರಿ, 2019

ಶೀಮ್ ಮ್ಯಾನ್‌

ನ್ಯಾಯಮೂತ್ತಿ ಅಭಯ್ ಮನೋಹರ್ ಸಪ್ತೇ:

- ಇದು, 2007ರಂದು ಕ್ರಿಮಿನಲ್ ಅಪೀಲು ಸಂ: 2000ದ 1040ರಲ್ಲಿ, ಕನಾರಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರು ಹೊರಡಿಸಿದ ದಿನಾಂಕ: 03.01.2007ರ ಅಂತಿಮ ತೀಮ್ ಮತ್ತು ಆದೇಶದ ವಿರುದ್ಧ ದಾಖಲಿಸಿದ ಅಪೀಲಾಗಿದ್ದ, ಆ ಮೂಲಕ, ಉಚ್ಚ ನ್ಯಾಯಾಲಯವು, ಇದರಲ್ಲಿನ ಪ್ರತ್ಯೇಕಿಂದಾರರು/ ರಾಜ್ಯವು ದಾಖಲಿಸಿದ ಅಪೀಲನ್ನು ಪುರಸ್ಕರಿಸಿದೆ.
- ಈ ಅಪೀಲಿನಲ್ಲಿ ಉದ್ಘಾಟಿಸಿರುವ ವಿವಾದಾಂಶಗಳನ್ನು ವಿವೇಚಿಸಲು ಈ ಕೆಳಗಿನ ಸಂಗತಿಗಳನ್ನು ವಿವರವಾಗಿ ನಿರೂಪಿಸುವುದು ಅಗತ್ಯವಾಗಿದೆ.
- ಅಪೀಲಿನಲ್ಲಿ (ಆರೋಪಿತ), ದಿನಾಂಕ: 04.06.1994ರಂದು ರುಕ್ಣೀಬಾಯಿ (ಮೃತ)ಯನ್ನು ಮದುವೆಯಾಗಿರುತ್ತಾನೆ. ಅದೇ ದಿನದಂದು, ರುಕ್ಣೀ ಬಾಯಿಯ ಶಿರಿಯ ಸಹೋದರಿಯಾದ ಸೋನಾ ಬಾಯಿ ಹಾಗೂ ಅಪೀಲಿದಾರನ ಶಿರಿಯ ಸಹೋದರನಾದ ಭೀಮಾನಂದರ ವಿವಾಹ ಸಹ ನಡೆದಿದೆ. ಈ ಎರಡು ಮದುವೆಗಳು ಲೋಕಾಪರದಲ್ಲಿರುವ ಲೋಕೇಶ್ವರ ದೇವಸ್ಥಾನದಲ್ಲಿ ನೆರವೇರಿದೆ.

4. ಮದುವೆಯ ನಂತರ, ಬಾಗಲಕೋಟಿ ಜಿಲ್ಲೆಯಲ್ಲಿನ ಕಲಾದಗಿಯಲ್ಲಿರುವ ಹೊಲೀಸ್ ತಾಣೆಯಲ್ಲಿ ಪೇಡೆಯಾಗಿ ಸೇವೆ ಸಲ್ಲಿಸುತ್ತಿರುವ ಅಪೀಲುದಾರನು, ರುಕ್ಣಿ ಬಾಯಿಯೊಂದಿಗೆ ಕಲಾದಗಿಗೆ ತೆರಳಿ, ಅಲ್ಲಿಯೇ ನೆಲೆಸಿರುತ್ತಾನೆ. ಅಪೀಲುದಾರನ ಕರಿಯ ಸಹೋದರನಿಗೆ ಸಂಬಂಧಪಡುವಷ್ಟರಮಟ್ಟಿಗೆ ಹೇಳಬೇಕೆಂದರೆ, ಅತನು ನಾಗಲ್ಯಾಂಡಿನಲ್ಲಿನ ಸಿ.ಆರ್.ಪಿ.ಎಫ್.ನಲ್ಲಿ ಪೇಡೆಯಾಗಿ ಕಾರ್ಯನಿರ್ವಹಿಸುತ್ತಿರುತ್ತಾನೆ. ಅವನು ಸಹ ತನ್ನ ಹೆಂಡತಿಯೊಂದಿಗೆ ನಾಗಲ್ಯಾಂಡಿಗೆ ಹೋಗಿರುತ್ತಾನೆ.

5. ದಿನಾಂಕ: 02.10.1995ರಂದು, ರುಕ್ಣಿ ಬಾಯಿಯ ತಂದೆಯಾದ ಏಕನಾಥ (ಪ್ರಾ.ಸಾ.1) ಅವರು, ನಿಸ್ತಂತು (ವೈರಾಲೆಸ್) ಸಂದೇಶದ ಮೂಲಕ, ರುಕ್ಣಿ ಬಾಯಿ ಸುಟ್ಟಾಯಗಳಿಂದಾಗಿ ಬಾಗಲಕೋಟಿಯಲ್ಲಿನ ಸರ್ಕಾರಿ ಆಸ್ತಿತ್ವದಲ್ಲಿ ಸೇರಿರುವ ವಿಷಯವು ತಿಳಿದುಬರುತ್ತದೆ. ವಿಷಯವು ತಿಳಿದ ನಂತರ, ಏಕನಾಥ ಮತ್ತು ಗ್ರಾಮದ ಇತರ ಹಿರಿಯ ವ್ಯಕ್ತಿಗಳು ಕೂಡಲೇ ಬಾಗಲಕೋಟಿಗೆ ಹೋಗಿದ್ದಾರೆ. ಆಸ್ತಿತ್ವಯನ್ನು ತಲುಪಿದಾಗ, ಏಕನಾಥರಿಗೆ, ತಮ್ಮ ಮಗಳಾದ ರುಕ್ಣಿ ಬಾಯಿಯು ತುಂಬಾ ಗಂಭೀರ ಸ್ಥಿತಿಯಲ್ಲಿರುವುದು ತಿಳಿದುಬಂದಿದೆ.

6. ಏಕನಾಥರು, ರುಕ್ಣಿ ಬಾಯಿಗೆ ಈ ಗಾಯಗಳುಂಟಾದ ಕಾರಣವನ್ನು ಕೇಳಿದಾಗ, ತಂದೆಯನ್ನು ನೋಡಿದ ತಕ್ಷಣವೇ ರುಕ್ಣಿ ಬಾಯಿಯು ಅಳುವುದಕ್ಕೆ ಪ್ರಾರಂಭಿಸಿದಳು ಹಾಗೂ ಆಕೆಯ ಪತಿ (ಅಪೀಲುದಾರ), ಆಕೆಯ ಮೇಲೆ ಸೀಮೆಷಣ್ಡೆ ಸುರಿದು ಬೆಂಕಿ ಹಚ್ಚಿರುವುದಾಗಿ ತಿಳಿಸಿದಳು. ನಂತರದಲ್ಲಿ, ಅದೇ ದಿನ ಸಂಚಿ 6.15 ಗಂಟೆಯ ಸುಮಾರಿಗೆ, ರುಕ್ಣಿ ಬಾಯಿಯು, ಆಸ್ತಿತ್ವಯಲ್ಲಿರುವಾಗಲೇ, ಸುಟ್ಟಾಯಗಳ ಕಾರಣದಿಂದ ಮರಣ ಹೊಂದಿದ್ದಳು.

7. ಏಕನಾಥ (ಪ್ರಾ.ಸಾ.1)ರವರು, ಭಾರತ ದಂಡ ಸಂಹಿತೆ, 1860ರ (ಸಂಕ್ಷಿಪ್ತವಾಗಿ "ಭಾ.ದಂ.ಸಂ.") 302ನೇ ಪ್ರಕರಣವನ್ನು ಓದಿಕೊಳ್ಳುವುದರೊಂದಿಗೆ 498(ಎ) ಪ್ರಕರಣದ ಅಡಿಯಲ್ಲಿನ ಅಪರಾಧಗಳಾಗಿ, ಅದೇ ದಿನ ಅಪೀಲುದಾನ ವಿರುದ್ಧ ಕಲಾದಗಿ ಹೊಲೀಸ್ ತಾಣೆಯಲ್ಲಿ ಎಫ್.ಪಿ.ಆರ್.ನ್ನು (ಎಫ್.ಪಿ.ಆರ್. ಸಂ:99/95) ದಾಖಲಿಸಿದರು. ತನಿಖಾಧಿಕಾರಿಯು, ಎಫ್.ಪಿ.ಆರ್.

ದಾಖಲೆ ತನಿಖೆಯನ್ನು ಪ್ರಾರಂಭಿಸಿದರು. ಅವರು ಹಲವು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲೆಕೊಂಡಿದ್ದು, ಮೃತ ದೇಹದ ಶವ ಪರೀಕ್ಷೆಯ ವರದಿಯನ್ನು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಪಡೆದುಕೊಂಡಿದ್ದಾರೆ ಮತ್ತು ತನಿಖೆಯನ್ನು ಮೂರ್ಕಣಗೊಳಿಸಿದ ಮತ್ತು ಅಗತ್ಯ ಸಾಕ್ಷೀಗಳನ್ನು ಸಂಗ್ರಹಿಸಿದ ನಂತರ, ಅಪೀಲುದಾರನ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ನಂತರದಲ್ಲಿ ಮೊಕದ್ದಮೆಯನ್ನು ವಿಚಾರಣೆಗಾಗಿ ಸತ್ತ ನ್ಯಾಯಾಲಯಕ್ಕೆ ಒಬ್ಬಸಲಾಗಿದೆ.

8. ಸತ್ತ ನ್ಯಾಯಾಧಿಕರು, ದಿನಾಂಕ: 31.05.2000ರಂದು ಹೊರಡಿಸಿದ ತೀರ್ಮಾನ/ ಆದೇಶದ ಮೂಲಕ, ಅಪೀಲುದಾರನನ್ನು ಎಲ್ಲಾ ಅಪರಾಧಗಳಿಂದ ಖುಲಾಸೆಗೊಳಿಸಿರುತ್ತಾರೆ. ಅಪೀಲುದಾರನ ವಿರುದ್ಧ ವರದಿಕ್ಕಿಣಿಯ ಬೇಡಿಕೆಯ ಅಪರಾಧವನ್ನು ಪ್ರಾಸಿಕ್ಕೂಷಣೋಗೆ ರುಜುವಾತುಪಡಿಸುವುದಕ್ಕೆ ಸಾಧ್ಯವಾಗಿಲ್ಲವೆಂದು ನಿಣಣಯಿಸಲಾಗಿದೆ. ರುಕ್ಖಿಣಿ ಭಾಯಿಯು ನರಹತ್ಯೆಯಿಂದಾಗಿ ಮರಣ ಹೊಂದಿದ್ದಾಗಿ ಎಂಬುದನ್ನು ರುಜುವಾತುಪಡಿಸಲು ಸಹ ಸಾಧ್ಯವಾಗಿಲ್ಲವೆಂದೂ ಸಹ ನಿಣಣಯಿಸಲಾಗಿದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಪ್ರಾಸಿಕ್ಕೂಷಣೋ ಒದಗಿಸಿದ ಸಾಕ್ಷೀಗಳು, ಅಪೀಲುದಾರನು, ಭಾರತ ದಂಡ ಸಂಹಿತೆಯ 498-ಎ ಪ್ರಕರಣದ ಅಡಿಯಲ್ಲಿನ ದಂಡನೀಯವಾದ ಅಪರಾಧದ ಮತ್ತು ಭಾರತ ದಂಡ ಸಂಹಿತೆಯ 302ನೇ ಪ್ರಕರಣ ಅಡಿಯಲ್ಲಿ ದಂಡನೀಯವಾದ ಕೊಲೆಯ ಅಪರಾಧಿಯಾಗಿರುವನೆಂದು ನಿಣಣಯಿಸಲು ಪರ್ಯಾಪ್ತವಾಗಿಲ್ಲವೆಂದು ಸತ್ತ ನ್ಯಾಯಾಧಿಕರು ತೀರ್ಮಾನ ನೀಡಿದ್ದಾರೆ.

9. ಅಪೀಲುದಾರನು ಖುಲಾಸೆಗೊಂಡಿರುವುದರಿಂದ ಭಾಧಿತವಾದ ರಾಜ್ಯವು, ಸತ್ತ ನ್ಯಾಯಾಧಿಕರು ಹೊರಡಿಸಿದ ಖುಲಾಸೆ ಆದೇಶದ ಕಾನೂನು ಸಮೃತತೆಯನ್ನು ಮತ್ತು ಸರಿತನವನ್ನು ಪ್ರಶ್ನಿಸಿ, ಅಪೀಲಿಗೆ ಅನುಮತಿಯನ್ನು ಹೋರಿ, ಕನಾರ್ಕ ರಾಜ್ಯ ಉಜ್ಜ್ವಲ್ ನ್ಯಾಯಾಲಯದಲ್ಲಿ ಅಪೀಲನ್ನು ಸಲ್ಲಿಸಿದೆ.

10. ಪ್ರಶ್ನಿತ ಆದೇಶದ ಮೂಲಕ, ಉಚ್ಚ ನ್ಯಾಯಾಲಯವು ಅಪೀಲನ್ನು ದಾಖಲಿಸುವುದಕ್ಕೆ ಅನುಮತಿ ನೀಡಿದ್ದು, ತರುವಾಯದಲ್ಲಿ ರಾಜ್ಯವು ಸಲ್ಲಿಸಿದ ಅಪೀಲನ್ನು ಮರಸ್ತರಿಸಿದೆ. ಪ್ರಶ್ನಿತ ಆದೇಶದ ಮೂಲಕ, ಉಚ್ಚ ನ್ಯಾಯಾಲಯವು, ಸತ್ರ ನ್ಯಾಯಾಧೀಶರು ಹೊರಡಿಸಿದ ಶಿಲಾಸೇ ಆದೇಶವನ್ನು ವಿಪರ್ಯಯಗೊಳಿಸಿದೆ ಮತ್ತು ಭಾರತ ದಂಡ ಸಂಹಿತೆಯ 498ಎ ಮತ್ತು 302ನೇ ಪ್ರಕರಣಗಳ ಅಡಿಯಲ್ಲಿ ಅಪೀಲುದಾರನನ್ನು ದಂಡನೀಯ ಅಪರಾಧದ ಅಪರಾಧಿ ಎಂದು ನಿರ್ಣಯಿಸಿದೆ. ಪ್ರಾಸಿಕ್ಕೂಷನ್ ಒದಗಿಸಿದ ಸ್ವಾಕ್ಷರ್ಯವು, ಸ್ವಷ್ಟವಾಗಿ, ಎರಡೂ ಅಪರಾಧಗಳನ್ನು, ಎಂದರೆ - ಅಪೀಲುದಾರನ ವಿರುದ್ಧ ಪರದಾಳಿಕೆ ಬೇಡಿಕೆ ಮತ್ತು ಕೊಲೆ ಮಾಡಿರುವುದನ್ನು ಸಂದೇಹಕ್ಕೆ ಆಸ್ತದವೇ ಇಲ್ಲದಂತೆ ರುಜುವಾತ್ಮಪಡಿಸುತ್ತದೆ ಎಂದು; ಮತ್ತು ಆದುದರಿಂದ, ಅಪೀಲುದಾರನು, ಭಾರತ ದಂಡ ಸಂಹಿತೆಯ 498ಸಿ ಪ್ರಕರಣವನ್ನು ಓದಿಕೊಳ್ಳುವುದರೊಂದಿಗೆ 302ನೇ ಪ್ರಕರಣದ ಅಡಿಯಲ್ಲಿ ಅಪರಾಧಿಯಾಗಿರುವನು ಎಂದು ಉಚ್ಚ ನ್ಯಾಯಾಲಯವು ನಿರ್ಣಯಿಸಿದೆ. ತದನುಸಾರವಾಗಿ, ಉಚ್ಚ ನ್ಯಾಯಾಲಯವು, ಅಪೀಲುದಾರನಿಗೆ ಜೀವಾವಧಿ ಶೀಕ್ಷೆಯನ್ನು ಅನುಭವಿಸುವ ಶೀಕ್ಷೆಯನ್ನು ವಿಧಿಸಿದೆ. ಇದು, ಉಚ್ಚ ನ್ಯಾಯಾಲಯದ ಈ ತೀರ್ಣಿನ/ಆದೇಶದ ವಿರುದ್ಧ, ಅಪೀಲುದಾರನು (ಆರೋಪಿಯ) ಈ ನ್ಯಾಯಾಲಯದ ಮುಂದೆ ವಿಶೇಷ ಅನುಮತಿಯ ಅಡಿಯಲ್ಲಿ ಸಲ್ಲಿಸಿದ ಅಪೀಲಾಗಿದೆ.

11. ಅಪೀಲುದಾರನ ಪರ ಮಾನ್ಯ ನ್ಯಾಯವಾದಿಗಳಾದ ಶ್ರೀ ಮಲ್ಲಿಕಾಜುನ ಎಸ್. ಮೃಲಾರ್ ಅವರ ಮತ್ತು ಪ್ರತ್ಯೇಕೆಂದಾರರ ಪರ ಮಾನ್ಯ ನ್ಯಾಯವಾದಿಗಳಾದ ಶ್ರೀ ಜೋಸೆಫ್ ಅರಿಸ್ಟಾಟಲ್ ಎಸ್. ಅವರ ವಾದಗಳನ್ನು ಆಲಿಸಲಾಗಿದೆ.

12. ಅಪೀಲುದಾರನ (ಆರೋಪಿಯ) ಪರ ಮಾನ್ಯ ನ್ಯಾಯವಾದಿಗಳಾದ ಶ್ರೀ ಮಲ್ಲಿಕಾಜುನ ಎಸ್. ಮೃಲಾರ್ ಅವರು, ಪ್ರಶ್ನಿತ ಆದೇಶದ ಕಾನೂನು ಸಮೃತತೆ ಮತ್ತು ಸರಿತನವನ್ನು ವಾದಕ್ಕೊಳ್ಳಬಡಿಸುವಾಗ, ಸತ್ರ ನ್ಯಾಯಾಧೀಶರ ತೀರ್ಣಿನ್ನು ವಿಪರ್ಯಯಗೊಳಿಸಲು, ಉಚ್ಚ ನ್ಯಾಯಾಲಯದ ಮುಂದೆ ರಾಜ್ಯವು ಯಾವುದೇ ಮೊಕದ್ದಮೆಯನ್ನು ಹೊಡಿಲ್ಲವೆಂದು ವಾದಿಸಿದ್ದಾರೆ.

ಅಪೀಲುದಾರನ ಮೇಲೆ ಹೊರಿಸಿದ ಆರೋಪಗಳು ರುಜುವಾತಾಗಿಲ್ಲವೆಂದು ನಿರ್ಣಯಿಸಿ, ಅಪೀಲುದಾರನ್ನು ಸರಿಯಾಗಿಯೇ ಖುಲಾಸೆಗೊಳಿಸಿರುವ ಸತ್ತ ನ್ಯಾಯಾಧೀಶರ ಆದೇಶವನ್ನು ಉಚ್ಚ ನ್ಯಾಯಾಲಯವು ಎತ್ತಿಹಿಡಿಯಬೇಕಾಗಿತ್ತು ಎಂಬುದು ಅವರ ವಾದವಾಗಿದೆ.

13. ಇದಲ್ಲದೆ, ಮಾನ್ಯ ನ್ಯಾಯವಾದಿಗಳು, ಇದು ವಿಪರ್ಯಯಗೊಳಿಸಿದ ಮೊಕದ್ದಮೆಯಾಗಿದ್ದು, ಪ್ರಾಸಿಕ್ಯಾಷನ್ ಒದಗಿಸಿದ ಸಾಕ್ಷ್ಯವು, ಭಾರತ ದಂಡ ಸಂಹಿತೆಯ 498ಎ ಮತ್ತು 302ನೇ ಪ್ರಕರಣಗಳ ಅಡಿಯಲ್ಲಿ, ಅಪೀಲುದಾರನನು, ದಂಡನೀಯ ಅಪರಾಧಗಳನ್ನು ಎಸಗಿದ್ದಾನೆಂದು ನಿರ್ಣಯಿಸಲು ಪರ್ಯಾಪ್ತವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಕೊಳ್ಳುವ ದೃಷ್ಟಿಯಿಂದ, ತನ್ನದೇ ಆದ ನಿರ್ಣಯಕ್ಕೆ ಬರುವುದಕ್ಕಾಗಿ ಇಡೀ ಸಾಕ್ಷ್ಯದ ಗುಣಾಹಾರತೆಗಳನ್ನು ವಿವೇಚಿಸುವ ಹಕ್ಕನ್ನು ಹೊಂದಿದೆ ಎಂದು ವಾದಿಸಿದ್ದಾರೆ.

14. ನಂತರ, ಮಾನ್ಯ ನ್ಯಾಯವಾದಿಗಳು, ಇಡೀ ಸಾಕ್ಷ್ಯವನ್ನು ನಮ್ಮ ಕಣ್ಣ ಮುಂದೆ ತಂದು, ಪ್ರಾಸಿಕ್ಯಾಷನ್ ಅವರು ಆ ಫಟನೆ ಸಂಭವಿಸಿದ್ದಕ್ಕೆ ಆಧಾರವಾಗಿ ಒದಗಿಸಿದಂಥ ಸಾಕ್ಷ್ಯಗಳು, ಭಾರತ ದಂಡ ಸಂಹಿತೆಯ 498ಎ ಪ್ರಕರಣದ ಅಥವಾಪ್ರತಿಯೋಳಗೆ, ಅಪೀಲುದಾರನ ವಿರುದ್ಧ ವರದಾಳಿಣೆಯ ಬೇಡಿಕೆಯನ್ನಾಗಲಿ ಅಥವಾ ಭಾರತ ದಂಡ ಸಂಹಿತೆಯ 302ನೇ ಪ್ರಕರಣದ ಅಡಿಯಲ್ಲಿ ರುಕ್ಕಿಣಿ ಬಾಯಿಯನ್ನು ಕೊಲೆ ಮಾಡಿದ ದಂಡನೀಯ ಅಪರಾಧವನ್ನಾಗಲಿ ರುಜುವಾತುಪಡಿಸುವುದಿಲ್ಲ ಎಂಬುದನ್ನು ತೋರಿಸುವ ದೃಷ್ಟಿಯಿಂದ, ಫಟನೆ ನಡೆದ ದಿನಾಂಕಕ್ಕೆ ಮುಂಚೆ ಸಂಭವಿಸಿದ ಸಂದರ್ಭಗಳ ಮತ್ತು ಆ ಫಟನೆಗಳು ಸಂಭವಿಸಿದ ರೀತಿಯ ಕಡೆಗೆ ನಮ್ಮ ಗಮನ ಸೆಳೆಯುವ ಪ್ರಾಮಾಣಿಕ ಪ್ರಯೋಜನವನ್ನು ಮಾಡಿದ್ದಾರೆ.

15. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಅಪೀಲುದಾರನು ಅಪರಾಧಗಳನ್ನು ಎಸಗಿದ ದೋಷಿಯೆಂದು ತಪಾಗಿ ನಿರ್ಣಯಿಸಿ, ಉಚ್ಚ ನ್ಯಾಯಾಲಯವು ತಾಳಿದ ಅಭಿಪ್ರಾಯಕ್ಕೆ ವಿರುದ್ಧವಾಗಿ,

ಅಪೀಲುದಾರನನ್ನು ಎರಡೂ ಅಪರಾಧಗಳಿಂದ ಖುಲಾಸೆಗೊಳಿಸಿ, ಸತ್ತ ನ್ಯಾಯಾಧೀಶರು ತೆಗೆದುಕೊಂಡ ನಿರ್ಣಯವನ್ನು ಮನಃ ಸ್ಥಾಪಿಸಬೇಕೆಂಬುದು ಅವರ ನಿವೇದನೆಯಾಗಿದೆ.

16. ಇದಕ್ಕೆ ಪ್ರತ್ಯೇತರವಾಗಿ, ಪ್ರತ್ಯೇಚಿದಾರರ (ರಾಜ್ಯ) ಪರವಾಗಿ ಮಾನ್ಯ ನ್ಯಾಯವಾದಿಗಳು, ಪ್ರಶ್ನಿತ ಆದೇಶವನ್ನು ಸಮರ್ಥಿಸಿ, ಅಪೀಲು ವಜಾಗೊಳ್ಳಲು ಅರ್ಹವಾಗಿದೆ ಎಂದು ವಾದಿಸಿದ್ದಾರೆ. ಪ್ರಾಸಿಕ್ಯಾಷನ್ ಒದಗಿಸಿದ ಸಾಕ್ಷಗಳನ್ನು ಸೂಕ್ತವಾಗಿ ಪರಾಮರ್ಶಿಸುವಲ್ಲಿ ಸತ್ತ ನ್ಯಾಯಾಧೀಶರು ವಿಫಲರಾದ ಕಾರಣದಿಂದಲೇ ಸತ್ತ ನ್ಯಾಯಾಧೀಶರು ಖುಲಾಸೆಗೊಳಿಸುವಂತಹ ತಪ್ಪಾದ ನಿರ್ಣಯವನ್ನು ಮಾಡಿರುವರು ಎಂಬುದು ಅವರ ನಿವೇದನೆಯಾಗಿದ್ದು, ಈ ಮಾನ್ಯ ನ್ಯಾಯವಾದಿಗಳ ವಾದದ ಪ್ರಕಾರ, ಸಾಕ್ಷವನ್ನು ವಿವೇಚಿಸುವಲ್ಲಿ ಮತ್ತು ಅಪೀಲುದಾರನ ವಿರುದ್ಧ ಮಾಡಿದ ಎರಡೂ ಆರೋಪಗಳನ್ನು, ಎಂದರೆ - ಆತನು, ವರದಕ್ಕಿಂತಿಗೆ ಬೇಡಿಕೆ ಇಟ್ಟಿದ್ದನು ಮತ್ತು ಕೊಲೆ ಮಾಡಿದ್ದಾನೆ ಎಂಬ ನಿರ್ಣಯಕ್ಕೆ ಬಂದಿರುವ ಉಚ್ಚ ನ್ಯಾಯಾಲಯದ ನಿರ್ಣಯವು ಸರಿಯಾಗಿದೆ.

17. ಪ್ರಕಾರರ ಪರವಾಗಿ ಮಾನ್ಯ ನ್ಯಾಯವಾದಿಗಳು ಮಂಡಿಸಿದ ವಾದಗಳನ್ನು ಆಲಿಸಿದ ಮತ್ತು ಇಡೀ ಸಾಕ್ಷಗಳನ್ನು ಪರಾಮರ್ಶಿಸಿದ ನಂತರ, ಉಚ್ಚ ನ್ಯಾಯಾಲಯವು ನೀಡಿದ ಕಾರಣಗಳನ್ನು ಮತ್ತು ಅದು ತೆಗೆದುಕೊಂಡ ನಿರ್ಣಯವನ್ನು ನಾವು ಒಮ್ಮತ್ತೇವೆ.

18. ನಮ್ಮ ದೃಷ್ಟಿಯಲ್ಲಿ, ಉಚ್ಚ ನ್ಯಾಯಾಲಯವು, ಭಾರತ ದಂಡ ಸಂಹಿತೆಯ 498ಾ ಮತ್ತು 302ನೇ ಪ್ರಕರಣದ ಅಡಿಯಲ್ಲಿ ಅಪೀಲುದಾರನ ಅಪರಾಧವನ್ನು ನಿರ್ಣಯಿಸಿರುವ ಈ ಮೌಕದ್ದಮೆಯನ್ನು, ಸಂಶಯಕ್ಕೆ ಆಸ್ತಿದವಿಲ್ಲದಂತೆ ಪ್ರಾಸಿಕ್ಯಾಷನ್ ನಿರೂಪಿಸಿರುವರೆಂದು ಹಾಗೂ, ಅದರಿಂದಾಗಿ, ಅಪೀಲುದಾರನು ದೋಷಿಯೆಂದು ನಿರ್ಣಯನಾಗಿರುವನೆಂದು ಮತ್ತು ಶರ್ತನುಸಾರವಾಗಿ, ಭಾರತ ದಂಡ ಸಂಹಿತೆಯ 498ಾ ಮತ್ತು 302ನೇ ಪ್ರಕರಣಗಳ ಅಡಿಯಲ್ಲಿ ಎರಡು ದಂಡನೀಯ ಅಪರಾಧಗಳನ್ನು ಎಸಗಿದ್ದಕ್ಕಾಗಿ ಆತನಿಗೆ ಶೀಕ್ಕೆ ವಿಧಿಸಲಾಗಿದೆ ಎಂದು ನಿರ್ಣಯಿಸುವಲ್ಲಿ, ಉಚ್ಚ ನ್ಯಾಯಾಲಯದ ನಿರ್ಣಯವು ಸರಿಯಾಗಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ.

19. ಸಾಕ್ಷ್ಯಗಳನ್ನು ಪರಾಮರ್ಶಿಸಿದ ಮತ್ತು ಮೊಕದ್ದಮೆಯಲ್ಲಿ ಅಭಿಲೇವಿಸಿದ ದಾಖಲೆಯನ್ನು ಪರಿಶೀಲಿಸಿದ ನಂತರ, ಅಪೀಲುದಾರನೊಂದಿಗೆ ವಿವಾಹವಾದ 17 ತಿಂಗಳೊಳಗೆ ರುಕ್ಣಿಃ ಬಾಯಿ (ಅವಳ ಮದುವೆಯ ದಿನಾಂಕ: 4.6.1994 ಮತ್ತು ಅವಳ ಮರಣದ ದಿನಾಂಕ: 2.10.1995) ಮರಣ ಹೊಂದಿರುವುದು ವಿವಾಹವಾಗಿಲ್ಲ ಎಂಬುದು ನಮಗೆ ಕಂಡುಬರುತ್ತದೆ. ರುಕ್ಣಿಃ ಬಾಯಿಯು ಯಾವುದೇ ರೀತಿಯ ಗಂಭೀರ ಶಾಯಿಲೆಯಿಂದ ಬಳಲುತ್ತಿರಲಿಲ್ಲ ಹಾಗೂ ರುಕ್ಣಿಃ ಬಾಯಿ ಆರೋಗ್ಯವಂತ ಮಹಿಳೆಯಾಗಿದ್ದಳು ಎಂಬ ವಿಷಯದಲ್ಲಿ ವಿವಾಹವಿಲ್ಲ. ರುಕ್ಣಿಃ ಬಾಯಿಯ ಮರಣವು 02.10.1995ರಂದು ಗಂಭೀರ ಸುಟ್ಟಗಾಯಗಳಿಂದ ಸಂಭವಿಸಿದೆ ಎಂಬುದು ಸಹ ವಿವಾಹವಾಗಿರುವುದಿಲ್ಲ.

20. ಆದುದರಿಂದ, ಈ ಮೊಕದ್ದಮೆಯಲ್ಲಿ ಮುಖ್ಯವಾಗಿ ಉಧ್ಘಟಿಸಿದ ಎರಡು ಪ್ರಶ್ನೆಗಳನ್ನು ಪರಿಗಣಿಸಬಹುದಾಗಿದೆ. ಮೊದಲನೆಯದು, ಅಪೀಲುದಾರನು ಯಾವುದೇ ಸಮಯದಲ್ಲಿ ರುಕ್ಣಿಃ ಬಾಯಿಗಾಗಲಿ ಅಥವಾ/ಮತ್ತು ಅವಳ ತಂದೆ-ತಾಯಿಗಳಿಗಾಗಲಿ ವರದಕ್ಷಿಣೆಯ ಬೇದಿಕೆಯನ್ನು ಇಟ್ಟಿದ್ದನೆ ಎಂಬ ಅಂಶ ಹಾಗೂ ಎರಡನೆಯದು, ರುಕ್ಣಿಃ ಬಾಯಿಯ ಮರಣವು "ನರಹತ್ಯೆಯೇ" ಅಥವಾ "ಆಕ್ಸಿಕ್ವೆ" ಎಂಬುದಾಗಿದೆ.

21. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಮೊದಲನೆಯದಾಗಿ, ರುಕ್ಣಿಃ ಬಾಯಿಯ ಮರಣವನ್ನು "ವರದಕ್ಷಿಣೆ ಸಾವು" ಎಂದು ಭಾರತ ದಂಡ ಸಂಹಿತೆಯ 498ಾ ಪ್ರಕರಣದ ಅಡಿಯಲ್ಲಿ ಅನ್ವಯಿಸಿಕೊಳ್ಳಬೇಕೇ ಎಂಬುದು ಮತ್ತು/ಅಥವಾ ಎರಡನೆಯದಾಗಿ, ಭಾರತ ದಂಡ ಸಂಹಿತೆ 302ನೇ ಪ್ರಕರಣದ ಅಡಿಯಲ್ಲಿ ರುಕ್ಣಿಃ ಬಾಯಿಯ ಮರಣವನ್ನು "ನರಹತ್ಯೆ" ಅಥವಾ "ಆಕ್ಸಿಕ್ ಸಾವು" ಎಂದು ಪರಿಗಣಿಸಬೇಕೇ ಎಂಬುದು ಇಲ್ಲಿ ಉಧ್ಘಟಿಸುವ ಪ್ರಶ್ನೆಯಾಗಿದೆ.

22. ಪ್ರಾಸಾ.1 ಇವರು, ಮೃತ ರುಕ್ಣಿಃ ಬಾಯಿಯ ತಂದೆ ಆಗಿದ್ದು, ಅವರು ತಮ್ಮ ಸಾಕ್ಷದಲ್ಲಿ, ಅಪೀಲುದಾರನು ರಾಜ್ಯ ಮೌಲೀಸು ಇಲಾಖೆಯಲ್ಲಿ ಪೇಡೆಯಾಗಿ ಕೆಲಸ ನಿರ್ವಹಿಸುತ್ತಿದ್ದನು, ಅವನು ಮದ್ಯ ವ್ಯಸನಿಯಾಗಿದ್ದು, ಪ್ರತಿದಿನವೂ ಮದ್ಯಪಾನ ಮಾಡುತ್ತಾನೆ, ಆಗಾಗೆ

ಪ್ರಾಸಾ.1ರ ಮನೆಗೆ ಅವನು ಭೇಟಿ ನೀಡುತ್ತಿದ್ದು, ಕಂತಮೂರ್ತಿಯಾಗಿ ಕುಡಿದ ಸ್ಥಿತಿಯಲ್ಲಿ ಬಂದಿರುತ್ತಾನೆ ಎಂದು ಹೇಳಿದ್ದಾರೆ. ರುಕ್ಣಿಃಬಾಯಿಯ ಪ್ರಾಸಾ.1 ಮತ್ತು ಅವರ ಪತ್ನಿಗೆ (ರುಕ್ಣಿಃಬಾಯಿಯ ತಾಯಿ) ಅರ್ಷಿಲುದಾರನು ಯಾವಾಗಲೂ ಮದ್ಯದ ಅಮಲಿನಲ್ಲಿಯೇ ಇರುತ್ತಾನೆ ಹಾಗೂ ಅರ್ಷಿಲುದಾರನು ರುಕ್ಣಿಃಬಾಯಿಗೂ ಮದ್ಯವನ್ನು ಕುಡಿಯಲು ಮತ್ತು ಅವಶು ನಗ್ನವಾಗಿ ಅವನ ಮುಂದೆ ಸ್ನಾತ ಮಾಡಲು ಒತ್ತಾಯಿಸುತ್ತಾನೆ ಎಂದು ಹೇಳಿದ್ದಳೆಂದು ಸಹ ಅವರು ಸಾಕ್ಷಿ ನೀಡಿದ್ದಾರೆ. ಅಲ್ಲದೆ ಅವರು, ರುಕ್ಣಿಃಬಾಯಿ ತಂದೆಯೊಂದಿಗೆ ಅರ್ಷಿಲುದಾರನು ಮನೆಯಲ್ಲಿ ನೀಡಿದ ಜಿತ್ತಪಿಂಸೆ ಮತ್ತು ಹೀನಾಯವಾಗಿ ನಡೆಸಿಕೊಂಡ ಬಗ್ಗೆ ಹಲವಾರು ಬಾರಿ ಹೇಳಿಕೊಂಡಿರುವುದನ್ನು ಸಾಕ್ಷ್ಯದಲ್ಲಿ ತಿಳಿಸಿರುತ್ತಾರೆ. ಅರ್ಷಿಲುದಾರನು ಮದ್ಯದ ಅಮಲಿನಲ್ಲಿರುವಾಗ ರುಕ್ಣಿಃಬಾಯಿಯ ಮೇಲೆ ದೃಷ್ಟಿಕವಾಗಿ ಹಲ್ಲಿ ನಡೆಸಿದ್ದನ್ನು ಮತ್ತು ಆಕೆಯ ತವರು ಮನೆಯಿಂದ 4,000/- ರೂ.ಗಳಿಂದ 5,000/- ರೂ.ಗಳನ್ನು ತಂದುಕೊಡಬೇಕೆಂದು ಒತ್ತಾಯಿಸಿದ್ದನ್ನು ಹೇಳಿಕೊಂಡ ವಿಷಯವನ್ನು ಸಹ ತಮ್ಮ ಸಾಕ್ಷ್ಯದಲ್ಲಿ ಅವರು ತಿಳಿಸಿರುತ್ತಾರೆ. ಎರಡು ಸಂದರ್ಭಗಳಲ್ಲಿ 2,000/- ರೂ.ಗಳನ್ನು ರುಕ್ಣಿಃಬಾಯಿಯ ಮುಖಾಂತರ ಅರ್ಷಿಲುದಾರನಿಗೆ ಕೊಟ್ಟಿದ್ದು, ಮೂರನೇ ಬಾರಿ ತನ್ನ ಆರ್ಥಿಕ ದುಸ್ಥಿತಿಯಿಂದ ಹೆಚ್ಚು ಹಣವನ್ನು ಕೊಡಲು ಸಾಧ್ಯವಾಗದೆ ಹಣ ಕೊಡಲು ನಿರಾಕರಿಸುದುದಾಗಿ ಅವರು ಹೇಳಿಕೆ ನೀಡಿದ್ದಾರೆ. ರುಕ್ಣಿಃಬಾಯಿಯ ಅರ್ಷಿಲುದಾರನೊಂದಿಗೆ ಒಬ್ಬಳೇ ಇದ್ದಾಗ, ತನ್ನ ಜೀವಕ್ಕೆ ಅಪಾಯವಿದೆಯೆಂದು, ಆದುದರಿಂದ, ತಾನು ತವರು ಮನೆಗೆ ವಾಪಸ್ತು ಬಂದು ತನ್ನ ತಂದೆ-ತಾಯಿಯೊಂದಿಗೆ ಇರುತ್ತೇನೆ ಎಂದು ಒಮ್ಮೆ ತಿಳಿಸಿದ್ದಳು ಎಂದು ಅವರು ಸಾಕ್ಷಿ ನೀಡಿದ್ದಾರೆ. ಹಳ್ಳಿಯ ಹಿರಿಯರು ರಾಜೆ ಪಂಚಾಯಿತಿಯಿಂದ ರುಕ್ಣಿಃಬಾಯಿ ಹಿಂದಿರುಗಿ ಹೋಗಿ ಅರ್ಷಿಲುದಾರನ ಜೊತೆಯಲ್ಲಿ ವಾಸಿಸುವಂತೆ ಮನವೊಲಿಸಿದ್ದರೆಂದು, ಅದಕ್ಕೆ ಅವಶು ಸಮ್ಮತಿಸಿದ್ದಳು ಎಂದು ಪ್ರಾಸಾ.1 ಅವರು ತಮ್ಮ ಸಾಕ್ಷ್ಯದ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

23. ಹಳ್ಳಿಯ ಹಿರಿಯರು ಮಾಡಿದ ಸಂಧಾನವನ್ನು ಒಪ್ಪಿದ ಮೃತ ರುಕ್ಷಣೆ ಬಾಯಿ ತನ್ನ ಗಂಡನ ಮನೆಗೆ ಹಿಂದಿರುಗಿರುತ್ತಾಳೆ. ಆದರೆ, ಅಗಲೂ ಅಪೀಲುದಾರ ತನ್ನ ನಡವಳಿಕೆಯಲ್ಲಿ ಯಾವ ಬದಲಾವಣೆಯನ್ನು ಮಾಡಿಕೊಂಡಿರುವುದಿಲ್ಲ. ಅವನು ತನ್ನ ಹಳೇ ಕೆಟ್ಟ ಚಾಳಿಯನ್ನು ಇನ್ನಷ್ಟು ಹೆಚ್ಚಾಗಿ ಮುಂದುವರಿಸಿರುತ್ತಾನೆ. ರುಕ್ಷಣೆ ಬಾಯಿ ಇದನ್ನೆಲ್ಲ ವಿವರಿಸಿ ತನ್ನ ತಂದೆಗೆ ಪತ್ರವನ್ನು ಬರೆದಿರುತ್ತಾಳೆ. ಪತ್ರವನ್ನು ಓದಿದ ಅವಳ ತಂದೆಯೂ ಆ ಕೂಡಲೇ ತನ್ನ ಹೆಂಡತಿಯಾದ ಸಾಖತ್ತಿ ಬಾಯಿ ಮತ್ತು ತನ್ನ ಹಿರಿಯ ಸಹೋದರನ ಹೆಂಡತಿಯಾದ - ದೈಪದಿಯನ್ನು ಅಪೀಲುದಾರನ ಮನೆಗೆ ಕಳುಹಿಸಿರುತ್ತಾನೆ. ಆದರೆ ಅಪೀಲುದಾರ ಆ ಇಬ್ಬರು ಮಹಿಳೆಯರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿರುತ್ತಾನೆ ಮತ್ತು ರುಕ್ಷಣೆ ಬಾಯಿಯನ್ನು ಭೇಟಿ ಮಾಡಲು ಅವಕಾಶವನ್ನು ನೀಡುವುದಿಲ್ಲ. ಅಲ್ಲದೆ ಅಪೀಲುದಾರ ಆ ದಿನದಂದು ಆ ಇಬ್ಬರು ಮಹಿಳೆಯರಿಗೆ ತಾನು ಧರಿಸಿದ ಬೂಟನಿಂದ ಒದ್ದಿರುತ್ತಾನೆ ಎಂದು ಅಪೀಲುದಾರನ ದುರ್ವತನೆಯನ್ನು ವಿವರವಾಗಿ ಮೃತ ರುಕ್ಷಣೆ ಬಾಯಿಯ ತಂದೆಯಾದ ಪ್ರಾಸಾ.1 ಅವರು ವಿವರವಾಗಿ ಹೇಳಿಕೆಯಲ್ಲಿ ದಾಖಲಿಸಿರುತ್ತಾರೆ. ಅಪೀಲುದಾರನ ಈ ದುರ್ವತನೆಯಿಂದ ಬೇಸರಗೊಂಡ ಈ ಇಬ್ಬರು ಮಹಿಳೆಯರು ಹೊಲೀಸು ತಾಣಿಗೆ ಹೋಗಿ, ಆ ಹೊಲೀಸು ತಾಣಿಯ ಪ್ರಭಾರ ಹೊಂದಿದವರಲ್ಲಿ ಅಪೀಲುದಾರನು ತನ್ನ ಹೆಂಡತಿಯೊಂದಿಗೆ ಯುಕ್ತವಾಗಿ ನಡೆದುಕೊಳ್ಳಬೇಕೆಂದು ಸಲಹೆ ನೀಡಬೇಕೆಂದು ಮನವಿಯನ್ನು ಮಾಡಿರುತ್ತಾರೆ. ಆ ಇಬ್ಬರು ಮಹಿಳೆಯರು ಮನೆಗೆ ಹಿಂದಿರುಗಿ ಅಪೀಲುದಾರನ ಮನೆಯಲ್ಲಿ ನಡೆದ ಎಲ್ಲ ಫಟನೆಯನ್ನು ಹಿರಿಯ ಸಹೋದರನ ಹತ್ತಿರ ಅರುಹಿದಾಗ, ಅವನು ರುಕ್ಷಣೆ ಬಾಯಿಯನ್ನು ಸಂಪರ್ಕಿಸಿ ಮಾತನಾಡಿದಾಗ, ಅವಣು 3,000/- ರೂ.ಗಳನ್ನು ಅಪೀಲುದಾರನಿಗೆ ಈ ಕೂಡಲೇ ಕಳುಹಿಸಿದರೆ ಮಾತ್ರವೇ ತಾನು ನನ್ನ ತಂದೆ ಮನೆಗೆ ಹಿಂದಿರುಗಲು ಬಿಡುತ್ತಾನೆ, ಇಲ್ಲದಿದ್ದರೆ ಇದೇ ರೀತಿಯ ಜಿತ್ತಹಿಂಸೆಯನ್ನು ಅಪೀಲುದಾರ ಕೊಡುತ್ತಿರುತ್ತಾನೆ ಎಂದು ತನ್ನ ಅಳಲನ್ನು ಮೃತ ರುಕ್ಷಣೆ ಬಾಯಿ ಅವರಲ್ಲಿ ತೋಡಿಕೊಂಡಿರುತ್ತಾಳೆ.

24. ಈ ಘಟನೆ ನಡೆದು ಎಂಟು ದಿನಗಳ ತರುವಾಯ ರುಕ್ಖಿಣಿ ಬಾಯಿ ಗಂಭೀರವಾದ ಸುಟ್ಟಗಾಯಗಳಿಂದ ಆಸ್ತುರ್ತಿಗೆ ಸೇರಿರುವ ವಿಷಯವು ಪ್ರಾಸಾ.1 ಅವರಿಗೆ ತಿಳಿದು ಬಂದಿರುತ್ತದೆ ಎಂದು ಅವರು ಹೇಳಿಕೆಯನ್ನು ನೀಡಿರುತ್ತಾರೆ. ಮಗಳು ಆಸ್ತುರ್ತಿಯಲ್ಲಿರುವ ವಿಷಯ ತಿಳಿದೊಡನೆಯೇ ಆ ಕೂಡಲೇ ಪ್ರಾಸಾ.1 ಹಾಗೂ ಅವನ ಇತರ ಸಂಬಂಧಿಗಳು ಮತ್ತು ಸ್ವೇಹಿತರು ಆಸ್ತುರ್ತಿಗೆ ಬಂದಿರುತ್ತಾರೆ. ಮೃತ ರುಕ್ಖಿಣಿ ಬಾಯಿ ತನ್ನ ತಂದೆಯನ್ನು ನೋಡಿದಾಗ, ತಂದೆಯು ಇದೆಲ್ಲ ಹೇಗಾಯಿತು ಎಂದು ಪ್ರಶ್ನಿಸಿದಾಗ, ಅವಳು ತನ್ನ ತಂದೆಯಲ್ಲಿ ಅಪೀಲುದಾರನು ತನ್ನ ಮೇಲೆ ಸೀಮೆವಣ್ಣೆ ಸುರಿದು ಬೆಂಕಿ ಹಚ್ಚಿದ ಕಾರಣದಿಂದ ಈ ಗಂಭೀರವಾದ ಸುಟ್ಟಗಾಯವಾಯಿತೆಂದು ಹೇಳಿದ ವಿಷಯವನ್ನು ಪ್ರಾಸಾ.1 ಸಾಕ್ಷರ ಹೇಳಿಕೆಯಲ್ಲಿ ದಾಖಲಿಸಿರುತ್ತಾನೆ.

25. ಪ್ರಾಸಾ.4 (ಸಾವಿತ್ರಿಭಾಯಿ) ಮೃತಳ ತಾಯಿಯಾಗಿರುತ್ತಾಳೆ. ಅವಳು ನೀಡಿದ ಹೇಳಿಕೆಯನ್ನು ಅವಲೋಕಿಸಿದಾಗ ನಮಗೆ ಈಗಾಗಲೇ ಪ್ರಾಸಾ.1 ಅವರು ಮೇಲೆ ಹೇಳಿಕೆ ನೀಡಿ ದಾಖಲಿಸಿದ ವಸ್ತು ವಿಷಯಕ್ಕೆ ಸರಿಸಮವಾಗಿಯೇ ಪ್ರಾಸಾ.4 ಅವರ ಹೇಳಿಕೆಗಳು ದಾಖಲಾಗಿರುವುದು ಕಂಡುಬರುತ್ತದೆ. ಇತರ ಮಾತುಗಳಲ್ಲಿ ಹೇಳುವುದಾದರೆ, ಪ್ರಾಸಾ.4 ಸಹ ಪ್ರಾಸಾ.1 ಹೇಳಿದ ವಿಷಯವನ್ನು ಸಮರ್ಥಸುತ್ತದೆ. ಅದರಲ್ಲಿ ಅಪೀಲುದಾರನ ನಡವಳಿಕೆಯೂ ಒಳಗೊಂಡಂತೆ ಮತ್ತು ಅವನು ರುಕ್ಖಿಣಿ ಬಾಯಿಯೂ ಮರಣವನ್ನುಪ್ಪಾವರೆಗೂ ಅವಳಿಗೆ ನೀಡಿದ ಜಿತ್ತಹಿಂಸೆಯ ಸ್ವರೂಪಗಳು ಪ್ರಾಸಾ.1ರ ಹೇಳಿಕೆಯನ್ನು ಪ್ರಾಸಾ.4ರ ಹೇಳಿಕೆಯು ಮಣಿಕರಿಸುತ್ತವೆ.

26. ಈ ಕಾರಣದಿಂದಲೇ ನಮಗೆ ಇಲ್ಲಿ ಪ್ರಾಸಾ.4ರ ಹೇಳಿಕೆಯನ್ನು ವಿವರಿಸುವ ಅಗತ್ಯ ಕಂಡುಬರುವುದಿಲ್ಲ. ಪ್ರಾಸಾ.1ರ ಹೇಳಿಕೆಯಂತೆಯೇ ಪ್ರಾಸಾ.4ರ ಹೇಳಿಕೆಯೂ ಇರುವುದರಿಂದ ಅದನ್ನು ಮನಃ ಇಲ್ಲಿ ಅಭಿಪ್ರಾಕ್ತಸುವ ಅಗತ್ಯವಿರುವುದಿಲ್ಲ ಮತ್ತು ಅಪೀಲುದಾರನ ಬಗ್ಗೆ ಎಲ್ಲ ವಸ್ತು ವಿಷಯದಲ್ಲಿ ಪ್ರಾಸಾ.1 ಅವರು ನಿರೂಪಿಸಿದ ರೀತಿಯಲ್ಲಿಯೇ ಪ್ರಾಸಾ.4 ಅವರು ನಿರೂಪಿಸಿರುತ್ತಾರೆ. ಈ ಎರಡು ನಿರೂಪಣೆಗಳಲ್ಲಿ ಅಪೀಲುದಾರನ ವಸ್ತು ವಿಷಯದಲ್ಲಿ ಯಾವುದೇ ವ್ಯೇರುಧ್ಯಾಗಳಿರುವುದಿಲ್ಲ.

27. ಈಗ ನಾವು ಪ್ರಾಸಾ.5ರ ಸಾಕ್ಷ್ಯಕ್ಕೆ ಬರೋಣ, ಪ್ರಾಸಾ.1 ಇವರ ಮತ್ತೊಬ್ಬ ಅಳಿಯ ಪ್ರಾಸಾ.5 ಆಗಿರುತ್ತಾನೆ. ಅವನ ಹೆಸರು ಭೀಮಪ್ಪ. ಇವನು ಅರ್ಥಿಲುದಾರನ ಸಹೋದರನು ಆಗಿರುತ್ತಾನೆ. ಇವನು ಪ್ರಾಸಾ.1ರ ಇನ್ನೊಬ್ಬ ಮಗಳಾದ ಸೋನುಬಾಯಿಯನ್ನು ಮದುವೆಯಾಗಿರುತ್ತಾನೆ. ಇವರ ಮದುವೆಯೂ ರುಕ್ಣಿ ಬಾಯಿ ಮದುವೆಯಾದ ದಿನದಂದೇ ಒಟ್ಟಿಗೆ ಈ ಎರಡು ಮದುವೆಗಳು ನಡೆದಿರುತ್ತದೆ.

28. ಅರ್ಥಿಲುದಾರನ ಸಹೋದರನಾದ ಭೀಮಪ್ಪ ಸಹ ಹೇಳಿಕೆ ದಾಖಲಿಸಿ ಅರ್ಥಿಲುದಾರ ರುಕ್ಣಿ ಬಾಯಿಗೆ ಜಿತ್ತುಹಿಂಸೆ ನೀಡಿರುವ ಬಗ್ಗೆ ಮತ್ತು ಅವಳಿಗೆ ಅನೇಕ ಬಾರಿ ಹೊಡೆದಿರುವ ಬಗ್ಗೆಯೂ ಸಾಕ್ಷ್ಯದಲ್ಲಿ ದಾಖಲಿಸಿರುತ್ತಾನೆ. ಅವನು ತನ್ನ ಹೇಳಿಕೆಯಲ್ಲಿ ತನ್ನ ಸಂಬಂಧಿಯಾದ ಕೃಷ್ಣಪ್ಪ ಅವರು ರುಕ್ಣಿ ಬಾಯಿಯ ಮನೆಗೆ ಹೋದ ಸಂದರ್ಭದಲ್ಲಿ ಅವರಲ್ಲಿ ಅರ್ಥಿಲುದಾರನ ಕೆಟ್ಟ ನಡವಳಿಕೆಯ ಬಗ್ಗೆ ರುಕ್ಣಿ ಬಾಯಿ ಕೃಷ್ಣಪ್ಪರಲ್ಲಿ ಹೇಳಿಕೊಂಡಿದ್ದನ್ನು ಕೃಷ್ಣಪ್ಪರವರು ನನಗೆ ತಿಳಿಸಿದರು ಏಂದು ಸಹ ಸಾಕ್ಷ್ಯದಲ್ಲಿ ಭೀಮಪ್ಪ ಹೇಳಿಕೆ ನೀಡಿರುತ್ತಾನೆ.

29. ಈಗ ನಾವು ಪ್ರಾಸಾ.17 ಆಗಿರುವ ಕೃಷ್ಣಪ್ಪರವರ ಸಾಕ್ಷ್ಯವನ್ನು ಪರಿಶೀಲಿಸಿದಾಗ, ಕೃಷ್ಣಪ್ಪ ಮೃತ ರುಕ್ಣಿ ಬಾಯಿಯ ತಂದೆಯಾದ ಏಕನಾಥ (ಪ್ರಾಸಾ.1)ರ ಹತ್ತಿರದ ಸಂಬಂಧಿಯಾಗಿರುವರು. ಆತನು ದಾಖಲಿಸಿದ ಹೇಳಿಕೆಯಲ್ಲಿ, ತಾನು ತುಳಸಿಗಿರಿ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ರುಕ್ಣಿ ಬಾಯಿಯ ಮನೆಗೆ ಹೋದಾಗ, ರುಕ್ಣಿ ಬಾಯಿ ಅರ್ಥಿಲುದಾರನ ವಿರುದ್ಧ ದೂರನ್ನು ಹೇಳಿರುತ್ತಾಳೆ ಹಾಗೂ ತನ್ನ ತಂದೆಯು (ಪ್ರಾಸಾ.1) ಅರ್ಥಿಲುದಾರನಿಗೆ ಹಣವನ್ನು ಕಳುಹಿಸುವುದಕ್ಕೆ ಏಪಾಣಪು ಮಾಡುವಂತೆ ಅವರಿಗೆ ಇಲ್ಲಿನ ಪರಿಸ್ಥಿತಿಯನ್ನು ವಿವರಿಸುವಂತೆ ಕೇಳಿಕೊಂಡ ವಿಷಯವನ್ನು ವಿವರವಾಗಿ ಕೃಷ್ಣಪ್ಪ ಸಾಕ್ಷ್ಯದಲ್ಲಿ ದಾಖಲಿಸಿರುತ್ತಾರೆ.

30. ಮೇಲೆ ಉಲ್ಲೇಖಿಸಲಾದ ನಾಲ್ಕು ಪ್ರಾಸಿಕ್ಕೂಷನ್ ಸಾಕ್ಷಿದಾರರು ನೀಡಿದ ಸಾಕ್ಷ್ಯಗಳನ್ನು ಪರಾಮರ್ಶಿಸಿದಾಗ, ಮೊದಲು ನಮಗೆ ಅರ್ಥಿಲುದಾರನು ಒಬ್ಬ ಮದ್ಯವ್ಯಸನಿಯಾಗಿರುವುದು ಸ್ವಷ್ಟವಾಗಿ

ಕಂಡುಬರುತ್ತದೆ. ಎರಡನೇಯದಾಗಿ, ಬಹಳಷ್ಟು ಸಲ ಅಪೀಲುದಾರನು ಮೃತಳಿಂದ ಮತ್ತು ಅವಳ ಮೋಷಕರಿಂದ ಹಣಕ್ಕೆ ಬೇಡಿಕೆ ಇಟ್ಟರುವುದು ಸ್ಪಷ್ಟವಾಗುತ್ತದೆ; ಮೂರನೇಯದಾಗಿ, ಮೃತಳ ಮೇಲೆ ಅನೇಕ ಬಾರಿ ದೃಷಿಕ ಹಲ್ಲೆ ಮತ್ತು ಚಿತ್ರಹಿಂಸೆ ನೀಡಿರುವ ಬಗ್ಗೆಯೂ ಸಾಕ್ಷೀಗಳು ಸ್ಪಷ್ಟಪಡಿಸುತ್ತವೆ. ಅಪೀಲುದಾರನು ಮೃತಳಿಗೆ ದೃಷಿಕ ಹಲ್ಲೆ ಮತ್ತು ಹಣದ ಬೇಡಿಕೆಯನ್ನು ಒಂದು ಬಾರಿ ಅಲ್ಲದೆ ಮೃತಳು ಮದುವೆಯಾದ ದಿನದಿಂದ ಅವಳು ಮರಣವನ್ನಪ್ಪವರೆಗೂ ಚಿತ್ರಹಿಂಸೆ ಮತ್ತು ಹಣ ಬೇಡಿಕೆಯ ಫಟನೆಗಳು ನಡೆಯುತ್ತಲೇ ಇತ್ತು ಎಂಬುದನ್ನು ಈ ಸಾಕ್ಷೀಗಳು ಸ್ಪಷ್ಟವಾಗಿ ದಾಖಲಿಸುತ್ತವೆ.

31. ನಮ್ಮ ಅಭಿಪ್ರಾಯದಲ್ಲಿ, ಮೃತಳ ತಂದೆ ಮತ್ತು ತಾಯಿಯರ ಸಾಕ್ಷೀವನ್ನು ತಳ್ಳಿ ಹಾಕುವುದಕ್ಕೆ ಯಾವುದೇ ಕಾರಣಗಳಿರುವುದಿಲ್ಲ. ಮೃತಳ ತಂದೆ-ತಾಯಿಯರ ಸಾಕ್ಷೀವು ಅದರಲ್ಲೂ ಅಂಥ ವಿವಾದಗಳಲ್ಲಿ ಅವರ ಹೇಳಿಕೆಗಳು ತುಂಬಾ ಸ್ವಾಭಾವಿಕವಾಗಿದೆ ಮತ್ತು ವಸ್ತುನಿಷ್ಠವಾದ ಸಾಕ್ಷೀವಾಗಿದೆ. ಅಲ್ಲದೇ, ಹೊಸದಾಗಿ ಮದುವೆಯಾದ ಮಗಳ ಸಂದರ್ಭದಲ್ಲಿ ಪ್ರತಿಯೊಬ್ಬ ತಂದೆ-ತಾಯಿಗಳು ಯಾವ ರೀತಿ ನಡೆದುಕೊಳ್ಳುತ್ತಾರೋ ಹಾಗೆಯೇ ಇಲ್ಲಿಯೂ ರುಕ್ಖಿಣಿ ಬಾಯಿಯ ಕೌಟಂಬಿಕ ಸಮಸ್ಯೆಯನ್ನು ಬಗೆಹರಿಸಲು ಅವಳ ತಂದೆ ಮತ್ತು ತಾಯಿ ಅಲ್ಲದೆ ಅವರ ನಿಕಟ ಸಂಬಂಧಿಗಳು ಸಹ ಅವಳ ಸಮಸ್ಯೆಯನ್ನು ಪರಿಹರಿಸಲು ತನ್ನ ಕೈಲಾದ ರೀತಿಯಲ್ಲಿ ಸಹಾಯ ಮಾಡಿರುವುದು ಈ ನಾಲ್ಕು ಜನರ ಸಾಕ್ಷೀದಿಂದ ನಮಗೆ ಸ್ಪಷ್ಟವಾಗಿ ಕಂಡುಬರುತ್ತದೆ.

32. ನಮಗೆ, ಈ ನಾಲ್ಕು ಜನರನ್ನು, ಪ್ರತಿವಾದಿಗಳು ನಡೆಸಿದ ದೀಘಾಂವಧಿ ಪಾಟೇ ಸವಾಲಿನ ಸಂದರ್ಭದಲ್ಲಿ ಈ ನಾಲ್ಕರ ಹೇಳಿಕೆಗಳಲ್ಲಿ ಯಾವುದೇ ರೀತಿಯ ವಿರೋಧಾಭಾಸಗಳು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಅದು ಇಂತಹ ಸಂದರ್ಭದಲ್ಲಿ, ಅದರಲ್ಲೂ ಸಮಘಟನೀಯ ಕಾರಣಗಳು ಮೃತಳ ತಂದೆ ಮತ್ತು ತಾಯಿಯರ ಮುಂದಿರುವಾಗ ಅವರು ಸುಳ್ಳನ್ನು ಹೇಗೆ ಹೇಳಲು ಸಾಧ್ಯ. ಮೃತಳ ತಂದೆ-ತಾಯಿ ಸುಳ್ಳ ಹೇಳುವುದಕ್ಕೆ ಅಂಥ ಸಮಘಟನಾದ ಕಾರಣಗಳು ನಮಗೆ ಇಲ್ಲಿ

ಕಂಡುಬರುವುದಿಲ್ಲ. ಅಷ್ಟೇ ಅಲ್ಲದೆ, ಅವರ ಸಂಬಂಧಿಗಳಾದ ಭೀಮಪ್ಪ ಮತ್ತು ಕೃಷ್ಣಪ್ಪರವರು ಅವರ ಸಾಕ್ಷೀವನ್ನು ಸಮರ್ಥಿಸಿರುವುದನ್ನು ನಾವು ಗಮನಕ್ಕೆ ತಂದು ಹೊಂಡಿದ್ದೇವೆ.

33. ಈ ಎಲ್ಲ ಕಾರಣದಿಂದ ನಮ್ಮ ಅಭಿಪ್ರಾಯದಲ್ಲಿ, ಅಪೀಲುದಾರನ ವರ್ತನೆ ಮತ್ತು ನಡವಳಿಕೆಯು ಅದರಲ್ಲಿ ಮದುವೆಯ ನಂತರದಲ್ಲಿ ಅವನು ಅವನ ಹೆಂಡತಿಯೋಂದಿಗೆ ನಡೆದುಕೊಂಡ ರೀತಿ ಹೇಯವಾಗಿದೆ ಹಾಗೂ ಭಾರತ ದಂಡ ಸಂಹಿತೆಯ 498ಎಯ ಪ್ರಕರಣದ (ಎ) ಮತ್ತು (ಬಿ) ವಿವರಣೆಗಳ ಅಥ ವ್ಯಾಪ್ತಿಯೋಳಗೆ ಹೇಳಲಾದ ಕಾಲಾವಧಿಯೋಳಗೆ ಅಪೀಲುದಾರ ಮತ್ತು ಮೃತಳು ಮದುವೆಯಾದ ಏಳು ವರ್ಷದೊಳಗೆ ಮೃತ ರುಕ್ಖಿಣಿ ಬಾಯಿ ಮೃತಪಟ್ಟಿರುವುದರಿಂದ ಭಾರತ ದಂಡ ಸಂಹಿತೆಯ 498ಎ ಪ್ರಕರಣವು ಈ ಮೊಕಢ್ಣಮೆಗೆ ಮೂರಕವಾಗಿದೆ.

34. ಈಗ ನಾವು ರುಕ್ಖಿಣಿ ಬಾಯಿಯ ಮರಣವು ‘ನರಹತ್ಯೆ’ ಯಾಗಿದೆಯೇ ಅಥವಾ ಆಕಸ್ಮಿಕವೇ ಎಂಬ ಇತರ ಪ್ರಶ್ನೆಗಳನ್ನು ಪರಿಶೀಲನೆಗೆ ತೆಗೆದುಕೊಳ್ಳೋಣ.

35. ಈ ಪ್ರಶ್ನಿತ ದುರ್ಘಟನೆಯು ಮೃತಳ ಮನೆಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿರುವುದು ಅಭಿಲೇಖಿಸಿದ ಸಾಕ್ಷೀಗಳಿಂದ ರುಜುವಾತಾಗಿದೆ. ಆ ಸಮಯದಲ್ಲಿ, ಘಟನೆಯ ಪ್ರಶ್ನೆ ಸಾಕ್ಷಾಗಿರುವುದು ಮನೆಯಲ್ಲಿದ್ದ ಇಬ್ಬರು ವ್ಯಕ್ತಿಗಳು ಮಾತ್ರವೇ ಅವರು ಯಾರೆಂದರೆ ಮೃತಳು ಮತ್ತು ಅಪೀಲುದಾರ.

36. ಈ ಮೊಕಢ್ಣಮೆಯಲ್ಲಿ ಪ್ರಾಸಿಕ್ಕೂಷನ್ ಹೇಳುವ ಪ್ರಕಾರ ಇದೊಂದು ನರಹತ್ಯೆಯಾಗಿದೆ. ಅಪೀಲುದಾರನು ತನ್ನ ಹೆಂಡತಿಯಾದ ರುಕ್ಖಿಣಿ ಬಾಯಿ ಅಡುಗೆ ಮನೆಯಲ್ಲಿರುವಾಗ ಅವಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ರುಕ್ಖಿಣಿ ಬಾಯಿಯ ಮರಣಕ್ಕೆ ನೇರವಾಗಿ ಕಾರಣಾಗಿರುತ್ತಾನೆ ಎಂದು ಪ್ರಾಸಿಕ್ಕೂಷನ್ ಅವರ ವಾದವಾಗಿರುವಂತೆ, ಅಪೀಲುದಾರನು ಇದೊಂದು ಆಕಸ್ಮಿಕವಾದ ದುರ್ಘಟನೆಯಾಗಿದೆ ಎಂದು ನೀಡಿದ ಹೇಳಿಕೆ ಹೀಗಿದೆ. ರುಕ್ಖಿಣಿ ಬಾಯಿ ಅಡುಗೆ ಮನೆಯ ಒಲೆಯಲ್ಲಿ ನೀರನ್ನು ಕಾಯಿಸುತ್ತಿರುವಾಗ ಆಕಸ್ಮಿಕವಾಗಿ ಅವಳು ಉಟ್ಟಿದ್ದ ನೈಲಾನ್ ಸೀರೆಗೆ ಬೆಂಕಿ ಹತ್ತಿದ್ದ ನೀರನ್ನು ಕಾಯಿಸುತ್ತಿರುವಾಗ ಆಕಸ್ಮಿಕವಾಗಿ ಅವಳು ಉಟ್ಟಿದ್ದ ನೈಲಾನ್ ಸೀರೆಗೆ ಬೆಂಕಿ ಹತ್ತಿದ್ದ

ಪರಿಣಾಮವಾಗಿ ಅವಳ ಸಾವು ಸಂಭವಿಸಿತು ಎಂದು ಅಪೀಲುದಾರ ತನ್ನ ಹೇಳಿಕೆಯನ್ನು ಅಭಿವೃತ್ತಿಸಿರುತ್ತಾನೆ.

37. ಈ ಪ್ರಶ್ನೆಯನ್ನು ಪರೀಕ್ಷೆಸುವಾಗ, ಯಾವ ರೀತಿಯಲ್ಲಿ ದುರ್ಭಾಡನೆ ಸಂಭವಿಸಿತು ಮತ್ತು ಘಟನೆ ಸಂಭವಿಸಿದ ಕೊಡಿಯಲ್ಲಿ ಆ ಸಮಯದಲ್ಲಿ ವಶಪಡಿಸಿಕೊಂಡ ವಸ್ತುಗಳು ಬಹಳ ಪ್ರಮುಖ ಪಾತ್ರವಹಿಸುತ್ತವೆ. ಮೃತಳ ಸುಟ್ಟಿಗಾಯಗಳ ಸ್ಥರೂಪವು ಸಹ ಅಷ್ಟೇ ಪ್ರಮುಖವಾದುದಾಗಿದೆ.

38. ಸಾಕ್ಷೀಗಳನ್ನು ಅವಲೋಕಿಸಿದಾಗ, ರುಕ್ಣಿಣಿ ಬಾಯಿಯ ಮರಣವು ಅವಳ ದೇಹದ ಮೇಲೆ ಸೀಮೆವಣ್ಣ ಸುರಿದು ಬೆಂಕಿ ಹಚ್ಚಿರುವ ಕಾರಣದಿಂದಲೇ ಮರಣವು ಸಂಭವಿಸಿದೆ ಮತ್ತು ಈ ಕೃತ್ಯವನ್ನು ಅಪೀಲುದಾರನನ್ನು ಹೊರತುಪಡಿಸಿ ಮತ್ತ್ಯಾರು ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವು ನಮ್ಮದಾಗಿದೆ. ಇತರ ಮಾತುಗಳಲ್ಲಿ ಹೇಳುವುದಾದರೆ, ಇದೊಂದು ನರಹತ್ಯೆಯಾಗಿದೆ ಮತ್ತು ಇದೊಂದು ಆಕಸ್ಮಿಕ ಘಟನೆಯಾಗಿರುವುದಿಲ್ಲ ಎಂಬುದು ನಮ್ಮ ಸ್ವಷ್ಟವಾದ ನಿಲುವಾಗಿದೆ. ಈ ಮುಂದಿನ ಸಂಗತಿಗಳು ಅದನ್ನು ರುಜುವಾತುಪಡಿಸುತ್ತದೆ.

39. ಮೌದಲನೆಯಾಗಿ, ಪ್ರಶ್ನಿತ ಘಟನೆಯು ಅಪೀಲುದಾರ ಮತ್ತು ಮೃತಳ ಮನೆಯಲ್ಲಿ ಅವರಿಭ್ವರೇ ಇದ್ದಾಗ ನಡೆದ ಘಟನೆಯಾಗಿದ್ದು ಅದರಲ್ಲಿ ಯಾವುದೇ ವಿವಾದಗಳು ಇರುವುದಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅಪೀಲುದಾರ ತನ್ನ ಮನೆಯಲ್ಲಿ ನಡೆದ ಘಟನೆಯ ಸಂದರ್ಭದಲ್ಲಿ ಅವನೊಬ್ಬನೇ ಮಾತ್ರ ಮೃತಳೊಂದಿಗೆ ಇದ್ದ ವೃತ್ತಿಯಾಗಿರುತ್ತಾನೆ.

40. ಈ ಸನ್ನಿವೇಶಗಳಲ್ಲಿ, ಒಟ್ಟಾರೆ ಪ್ರಶ್ನಿತ ಘಟನೆಯು ಯಾವ ರೀತಿಯಲ್ಲಿ ಮತ್ತು ಹೇಗೆ ಸಂಭವಿಸಿತು ಎಂದು ನೇರ ಸಾಕ್ಷಿದಾರನಾದ ಅಪೀಲುದಾರನು ನೀಡಿದ ಹೇಳಿಕೆಗಳು ತುಂಬಾ ಚಾಕಚಕ್ಕೆಯಿಂದ ಕೂಡಿದೆ ಮತ್ತು ಹೋರಿಕೆಯ ಹೇಳಿಕೆಯಾಗಿರುತ್ತದೆ. ಮೇಲೆ ಹೇಳಿರುವಂತೆ, ಅಪೀಲುದಾರನ ವಿವರಕ್ಕೆ ಹೀಗಿದೆ, ರುಕ್ಣಿಣಿ ಬಾಯಿ ಒಲೆಯಲ್ಲಿ ನೀರು ಕಾಯಿಸುತ್ತಿರುವಾಗ ಆಕಸ್ಮಿಕವಾಗಿ

ರುಕ್ಖಣಿ ಬಾಯಿಯ ಸೀರೆಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ಅಪೀಲುದಾರನ ಹೇಳಿಕೆಯಾಗಿದೆ. ನಮ್ಮ ಅಭಿಪ್ರಾಯದಲ್ಲಿ ಅಪೀಲುದಾರನ ಈ ಕಥೆಯು ನಂಬುವಂತಹದ್ದಲ್ಲ.

41. ಎರಡನೇಯದಾಗಿ, ತನಿಖಾಧಿಕಾರಿಯ, ಶವ ಪರೀಕ್ಷೆ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಸಾಕ್ಷೀ ಮತ್ತು ವೈದ್ಯರ ಸಾಕ್ಷೀ (ಪ್ರಾಸಾ.6) – ಈ ಎಲ್ಲಾ ಸಾಕ್ಷೀಗಳಿಂದ ಮೃತಳ ದೇಹದ ಮೇಲೆ ಸೀಮೆವಣ್ಣೆ ಸುರಿದಿರುವುದು ರುಚುವಾತಾಗಿರುವುದು ಕಂಡುಬರುತ್ತದೆ ಮತ್ತು ಎರಡನೇಯದಾಗಿ ಕೊತಡಿಯ ನೆಲದಲ್ಲಿ ಒಂದು ಸೀಸೆಯಷ್ಟು ಸೀಮೆವಣ್ಣೆ ಚೆಲ್ಲಿರುವುದು ಸಹ ದಾವಿಲಾಗಿರುತ್ತದೆ. ಇದು ಮೃತಳ ದೇಹದ ಮೇಲೆ ಸೀಮೆವಣ್ಣೆ ಸುರಿದು ಬೆಂಕಿ ಹಚ್ಚಲಾಗಿರುವುದು ವಾಸ್ತವವಾಗಿರುತ್ತದೆ. ಮನೆಯಲ್ಲಿ ಇದ್ದ ವೈಕೆಯಾದ ಅಪೀಲುದಾರನು ಮಾತ್ರವೇ ಈ ಕೆಲಸವನ್ನು ಮಾಡಿರುತ್ತಾನೆ ಹೊರತು ಬೇರೆಯವರ್ಷಾರು ಮಾಡಿರಲು ಸಾಧ್ಯವಿಲ್ಲ.

42. ಮೂರನೇಯದಾಗಿ, ಘಟನೆ ನಡೆದ ಕೊತಡಿಯಲ್ಲಿ ಮೃತಳ ಒಡೆದ ಗಾಜಿನ ಬಳಿಗಳು ಕಂಡುಬರುತ್ತದೆ. ಅಪೀಲುದಾರನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮೃತಳ ಪ್ರಯತ್ನಿಸಿದ ಪರಿಣಾಮ ಅವಳ ಕ್ಯೆ ಬಳಿಗಳು ಒಡೆದಿರುತ್ತವೆ.

43. ನಾಲ್ಕನೇಯದಾಗಿ, ಮೃತಳಿಗೆ ಒಲೆಯಿಂದ ಬೆಂಕಿ ಹೊತ್ತಿಕೊಂಡು ಘಟನೆ ಸಂಭವಿಸಿದ್ದರೆ ಅವಳ ದೇಹದಿಂದ ಸೀಮೆವಣ್ಣೆಯ ವಾಸನೆ ಬರಬಾರದಾಗಿತ್ತು. ಆದರೆ ಇಲ್ಲಿ ಅವಳ ದೇಹದಲ್ಲಿ ಸೀಮೆವಣ್ಣೆ ವಾಸನೆ ಇರುವುದನ್ನು ದಾವಿಲಿಸಲಾಗಿದೆ.

44. ಐದನೇಯದಾಗಿ, ಮೃತಳ ಆತ್ಮಹತ್ಯೆಗೆ ಯಶ್ವಿಸಿ ತನ್ನ ಮೇಲೆ ತಾನೇ ಸೀಮೆವಣ್ಣೆ ಸುರಿದುಕೊಂಡು ತಾನೇ ಬೆಂಕಿ ಹಚ್ಚಿಕೊಂಡಿರುವ ಸಾಧ್ಯತೆಯ ಪ್ರಶ್ನೆಯೇ ಉದ್ಘಾವಿಸುವುದಿಲ್ಲ.

45. ಆರನೇಯದಾಗಿ, ಅಪೀಲುದಾರ ಮತ್ತು ಮೃತಳ ನಡುವಿನ ಬಾಂಧ್ಯವ್ಯವು ಮಧುರವಾಗಿರುವುದಿಲ್ಲ. ಅಪೀಲುದಾರನು ಯಾವಾಗಲೂ ಮೃತಳಿಗೆ ಹಣದ ಬೇಡಿಕೆ ಇಟ್ಟಿದ್ದಾನೆ. ಅದು

ಅವಳು ಹಣವನ್ನು ಕೊಡುವ ಸ್ಥಿತಿಯಲ್ಲಿ ಇಲ್ಲದಿರುವುದು ತಿಳಿದಿದ್ದರೂ ಅಪೀಲುದಾರ ಅವಳ ತವರಿನಿಂದ ಹಣವನ್ನು ಕೇಳುವಂತೆ ಹೀಡಿಸುತ್ತಿರುತ್ತಾನೆ.

46. ಎಂನೇಯದಾಗಿ, ಅಪೀಲುದಾರನ ವಾದದ ಪ್ರಕಾರ ಮೃತಳು ಒಲೆಯ ಮೇಲೆ ನೀರು ಕಾಯಿಸುತ್ತಿರುವಾಗ ಆಕಸ್ಕಿಕವಾಗಿ ಬೆಂಕಿ ಹೊತ್ತಿಕೊಂಡಿತು ಎಂಬುದಾದಲ್ಲಿ, ಅದರಂತೆ, ಮೃತಳಿಗೆ ದೇಹದ ಮೇಲಿನ ಭಾಗಕ್ಕಿಂತ ಕೆಳ ಭಾಗದಲ್ಲಿ ಸುಟ್ಟಿಗಾಯಗಳು ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗಿತ್ತು. ಶವ ಪರೀಕ್ಷೆಯ ವರದಿಯ ಪ್ರಕಾರ ಮೃತಳ ದೇಹದ ಮೇಲಿನ ಭಾಗದಲ್ಲಿ ಅಂದರೆ ಅವಳ ಕುಪ್ಪಸವು ಸಂಪೂರ್ಣವಾಗಿ ಸುಟ್ಟು ಹೋಗಿರುತ್ತದೆ. ಅವಳ ದೇಹದ ಮೇಲಿನ ಭಾಗವು ದೇಹದ ಕೆಳ ಭಾಗಕ್ಕಿಂತ ಗಂಭೀರವಾದ ಸುಟ್ಟಿಗಾಯಗಳು ಕಂಡುಬರುತ್ತದೆ ಎಂದು ಶವ ಪರೀಕ್ಷೆ ವರದಿಯಲ್ಲಿ ದಾಖಲಿಸಿದೆ.

47. ಅಪೀಲುದಾರ ನೀಡಿದ ಯಾವುದೇ ತೋರಿಕೆಯ ವಿವರಣೆಯ ಗೈರು ಹಾಜರಿಯಲ್ಲಿ ಮತ್ತು ಅವನು ನೀಡಿದ ವಿವರಣೆಗಳನ್ನು ರುಚಿವಾತ್ಮಪಡಿಸಲು ಅವನು ವಿಫಲನಾಗಿರುತ್ತಾನೆ ಮತ್ತು ನಡೆದಿರುವ ಸನ್ನಿಹಿತ ಸಂಗತಿಗಳನ್ನು ಹೆಚ್ಚು ಗಮನವಿಟ್ಟು ನೋಡಿದಾಗ, ಯಾವ ರೀತಿಯಲ್ಲಿ ಘಟನೆ ಸಂಭವಿಸಿದೆ ಮತ್ತು ಘಟನೆ ನಡೆದ ಕೊತಡಿಯಲ್ಲಿ ಜಪ್ತಿ ಮಾಡಿದ ವಸ್ತುಗಳಾದ ಸೀಮೆಎಣ್ಣೆ ಸೀಸೆ-ಇದೆಲ್ಲವು ಅವನ ಮೇಲಿನ ಸಂಶಯವು ಯುಕ್ತವಾಗಿ ರುಚಿವಾತ್ಮಪಡಿಸುವುದರಿಂದ ರುಕ್ಖಿಣಿ ಬಾಯಿಯ ಮರಣಕ್ಕೆ ಕಾರಣ ಸಂಪೂರ್ಣವಾಗಿ ಅಪೀಲುದಾರನೇ ಹೊಣೆಯಾಗಿರುತ್ತಾನೆ. ಇತರ ಮಾತುಗಳಲ್ಲಿ ಹೇಳುವುದಾದರೆ, ರುಕ್ಖಿಣಿ ಬಾಯಿಯ ಮರಣವು ನರಹತ್ಯೆಯಾಗಿದೆ ಮತ್ತು ಅದು ಆಕಸ್ಕಿಕ ಸಾಧಾರಣೆಯಾಗಿರುವುದಿಲ್ಲ.

48. ಅಪೀಲುದಾರನ ಪರವಾಗಿ ಮಾನ್ಯ ನ್ಯಾಯವಾದಿಗಳು, ಪ್ರಾಸಿಕ್ಕೂಷನ್‌ನ ಕೆಲವು ಸಾಕ್ಷಿಗಳು ಮೊಕದ್ದಮೆಯನ್ನು ಸಮಧಿಸುವುದಿಲ್ಲ ಮತ್ತು ಅದಕ್ಕೆ ಪ್ರತಿಕೂಲ ಸಾಕ್ಷಿಯಾಗಿವೆ ಎಂದು ವಾದವನ್ನು ಮಂಡಿಸಿರುತ್ತಾರೆ. ಈ ಕಾರಣದಿಂದ ಮಾನ್ಯ ನ್ಯಾಯವಾದಿಗಳು ಪ್ರಾಸಿಕ್ಕೂಷನ್ ಅವರ ವಾದವನ್ನು ತಿರಸ್ಕರಿಸಬೇಕೆಂದು ನಿರ್ವಹಿಸಿರುವರು.

49. ಅಪೀಲುದಾರನ ಪರವಾಗಿ ಮಾನ್ಯ ನ್ಯಾಯವಾದಿಗಳು ನಿರ್ವೇದಿಸಿದ ವಾದಗಳನ್ನು ನಾವು ಒಮ್ಮೆವುದಿಲ್ಲ. ಪ್ರಾಸಿಕ್ಯಾಷನ್ ಮೊಕದ್ದಮೆಯನ್ನು ನಾಲ್ಕು ಪ್ರಾಸಿಕ್ಯಾಷನ್ ಸಾಕ್ಷಿದಾರರ ಸಾಕ್ಷಿಗಳು ಸಂಮಾಣವಾಗಿ ರುಚುವಾತುಪಡಿಸಿರುವುದು ಮೇಲಿನ ವಿವರಕ್ಕೆಯಿಂದಲೇ ನಮಗೆ ಸ್ವಷ್ಟವಾಗುತ್ತದೆ. ವಸ್ತು ವಿಷಯದ ಅಭಿಪ್ರಾಯೋಕ್ತಿಯಲ್ಲಿ, ಕೆಲವು ಸಾಕ್ಷಿದಾರರು ಪ್ರತಿಕೂಲ ಸಾಕ್ಷಿದಾರರಾದ ಸಂದರ್ಭದಲ್ಲಿ, ಅದು ಪ್ರಾಸಿಕ್ಯಾಷನ್ ಮೊಕದ್ದಮೆಗೆ ಪ್ರಮುಖವಾಗಿ ಮತ್ತು ಪ್ರತಿಕೂಲವಾಗಿ ಬಾಧಕವಾಗುವುದಿಲ್ಲ. ಮೇಲೆ ಉಲ್ಲೇಖಿಸಿದ ನಾಲ್ಕು ಸಾಕ್ಷಿದಾರರ್ಯಾರು ಪ್ರತಿಕೂಲ ಸಾಕ್ಷಿದಾರರಾಗಿರುವುದಿಲ್ಲ ಎಂಬುದು ನಮಗೆ ಕಂಡು ಬಂದಿದೆ ಮತ್ತು ಅದುದರಿಂದಲೇ ಉಚ್ಛ್ರಾಯ ನ್ಯಾಯಾಲಯದ ನಿಣಾಯವು ಅತ್ಯಂತ ಸಮರ್ಥನೀಯವಾಗಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ.

50. ಮೇಲೆ ಮಾಡಲಾದ ಚಚ್ಚೆಯ ಹಿನ್ನಲೆಯಲ್ಲಿ, ನಾವು ಉಚ್ಛ್ರಾಯ ನ್ಯಾಯಾಲಯದ ಈ ಮೊಕದ್ದಮೆಯಲ್ಲಿ ನೀಡಿರುವ ಕಾರಣಗಳು ಮತ್ತು ನಿಣಾಯವು ಸಮರ್ಥವಾಗಿದೆ ಎಂದು ಒಮ್ಮತ್ತೇವೆ. ಪರಿಣಾಮವಾಗಿ ಸಲ್ಲಿಸಿದ ಅಪೀಲು ವಿಫಲವಾಗಿದೆ ಮತ್ತು ತದನುಸಾರವಾಗಿ ಅಪೀಲನ್ನು ವಜಾಗೊಳಿಸಲಾಗಿದೆ.

ಕ್ಷೇಮು ನಿರಾಕರಣ

“ಪ್ರಾದೇಶಿಕ ಭಾಷೆಗಳಲ್ಲಿ ಭಾಷಾಂತರಿಸಲಾದ ತೀರ್ಮಾನಗಳನ್ನು ಕೆಳ್ಳಿದಾರರ ಆಕೆಯ/ಆತನ ಸ್ಥಳೀಯ ಭಾಷೆಯಲ್ಲಿ ಅಥವ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ ಸೀಮಿತಗೊಳಿಸಲಾಗಿದೆ ಮತ್ತು ಇತರೆ ಯಾವುದೇ ಉದ್ದೇಶಕ್ಕೆ ಅವುಗಳನ್ನು ಬಳಸಿಕೊಳ್ಳುವಂತಿಲ್ಲ. ಎಲ್ಲ ಅಧಿಕೃತ ಹಾಗೂ ಕಚೇರಿ ಉದ್ದೇಶಗಳಿಗಾಗಿ, ಹಾಗೂ ಜಾರಿಗೊಳಿಸುವ ಮತ್ತು ಅನುಷ್ಠಾನಗೊಳಿಸುವುದಕ್ಕಾಗಿ” ತೀರ್ಮಾನಗಳ ಆಂಗ್ಲ ಭಾಷೆಯ ಅವೃತ್ತಿಯು ಅಧಿಕೃತವಾಗಿರತಕ್ಕದ್ದು.”